

Mindteck (India) Limited

(CIN: L30007KA1991PLC039702)

Regd. Office: AMR Tech Park, Block 1, 3rd Floor

#664, 23/24, Hosur Road, Bommanahalli Bengaluru - 560068. India

Tel: +91 80 4154 8000/4154 8300

Fax: +91 80 4112 5813

www.mindteck.com

Ref: MT/SG/2024-25/19 Scrip Code: 517344
July 18, 2024 Symbol: "Mindteck"

To,	То,
BSE Limited	National Stock Exchange of India Limited
Phiroze Jeejeebhoy Towers	Exchange Plaza, C-1, Block G,
Dalal Street	Bandra Kurla Complex,
Mumbai- 400001	Bandra (E)
	Mumbai – 400 051

Dear Sir/Madam,

Subject: Newspaper Advertisement under Regulation 47 of SEBI (Listing Obligations and Disclosure Requirements) Regulations, 2015.

Pursuant to Regulation 47 of SEBI (Listing Obligations and Disclosure Requirements) Regulations, 2015, we are enclosing the copies of newspaper advertisement published in the Newspaper of Financial Express and Hosadigantha. The same has been made available on the Company's website (www.mindteck.com).

Please take the above intimation on record and acknowledge.

Thanking you,

Yours Truly,

For Mindteck (India) Limited

Sathya Raja G.

AVP, Legal and Company Secretary

UNITED STATES INDIA SINGAPORE MALAYSIA BAHRAIN UNITED KINGDOM

FINANCIAL EXPRESS

Mindteck,

Mindteck (India) Limited (CIN: L30007KA1991PLC039702)

Registered Office: A.M.R. Tech Park, Block 1, 3rd Floor, #664, 23/24, Hosur Main Road, Bommanahalli, Bengaluru - 560 068

NOTICE Transfer of Equity Shares in favour of Investor Education and Protection Fund (IEPF) Authority

Notice is hereby published pursuant to the provisions of Section 124(6) of the Companies Act, 2013, (the Act) read with Investor Education and Protection Fund Authority (Accounting, Audit, Transfer and Refund) Rules, 2016 (Rules) as amended from time to time, that the Equity Shares of the Company in respect of which dividend amounts have remained unpaid/unclaimed for seven (7) consecutive years or more are required to be transferred to Investor Education and Protection Fund (IEPF).

In compliance with the Rules, the Company has sent individual notices to all the concerned shareholders, whose shares are liable to be transferred to IEPF, the full details of such shareholders together with their Folio No./DP-Client ID is made available on the Company's website www.mindteck.com/investors.

In this connection, please note the following: a. For shares held in physical form: Duplicate share certificate(s) shall be issued

- and transferred to IEPF. The original share certificate(s) which stand registered in those shareholders name and held by them, shall automatically stand
- b. For shares held in electronic form: Those shareholders demat account shall be debited for the shares liable for transfer to IEPF.

Those concerned shareholders are requested to make a valid claim for their unclaimed dividend to our Registrar and Share Transfer Agent (RTA), as soon as possible. In the event no valid claim is received by the Company from them on or before October 15, 2024, the Company will proceed to transfer the Equity Shares in favour of IEPF Authority without any further notice. Please note that the concerned shareholders can claim those shares from the IEPF Authority by making an application in the prescribed Form IEPF-5 online and sending the physical copy of the requisite documents enumerated in the Form IEPF-5, to the Nodal Officer of the Company. Please also note that no claim shall lie against the Company in respect of those shares/unclaimed dividends, once it is transferred to IEPF pursuant to the

In case of any queries, the concerned shareholders may contact the Company's RTA, Link Intime India Private Limited, C-101, 247 Park, 1st Floor, L.B.S. Marg, Vikhroli (West), Mumbai-400083, Tel No.: 022 49186000-79.

Email: rnt.helpdesk@linkintime.co.in

For Mindteck (India) Limited Place: Bengaluru

Date: July 17, 2024

Sathya Raja G. AVP-Legal and Company Secretary

MELATHIRUPOONTHURUTHI TOWN PANCHAYAT - THANJAVUR DISTRICT KNMT 2024 - 2025									
D - N - 50/0004/44	Vietness .								
Bids are invited for providing BT Road at Union City Paguthi in Melathirupoonthuruthi Town Panchayat of Tamil Nadu under the Scheme KNMT Scheme in 2024-2025 as detailed below.									
Name of Work	Estimate (Rs. in Lakhs)	EMD in Rs.	Period of Completion						
Providing BT Road at Union City Paguthi in Melathirupoonthuruthi Town 87.00 87,000 90 Days									
1.The Bid documents will be available from 18.07.2024. The bid documents can be downloaded from the website http://tntenders.gov.in/ 2.Bid documents can be downloaded upto 3.00 PM on 05.08.2024. Online submission of tender will also be accepted. 3.Amount of Earnest Money Deposit will be 1% of the Estimate cost. 4.Any additional / further details and conditions related to this tender can be had from the Executive Officer at Melathirupoonthuruthi Town Panchayat on all working days. 5.Important Dates									
1 Date, Time and Venue for the Pre-bid Meeting 2 Last Date and time for downloading bid documents 3 Last Date and time for submission of bid document, including online submission 4 Date and Time of opening Technical Bid 5 Lupto 05.08.2024 at 3.00 PM 5 Lupto 05.08.2024 at 3.00 PM 6 Lin the event of specified date for submission of bids is declared a holiday, or any interruption in the website, bids will be received and opened on the next working day at the same time and venue.									
7. Other details can be seen in the bid documents. (Sd/-) Jafferin Roja Ahamed Mydeen, President, Melathirupoonthuruthi Town Panchayat DIPR/2419/TENDER/2020		-) K.Senthilkumar, onthuruthi Town Pan	, Executive Officer, nchayat, Thanjavur District.						



தமிழ்நாடு அரசு

கிருஷ்ணகிரி மாவட்டம் - ஊத்தங்கரை தேர்வுநிலை பேரூராட்சி

ஒப்பந்தப்புள்ளி அறிவிப்பு B. B. STORT. 250 / 2024 / 81. **пытат: 15.07.2024**

கலைஞர் நகர்ப்புற மேம்பாட்டு தீட்டம் 2024-25 ஊத்தங்கரை தேர்வுநிலை பேரூராட்சியில் ஊத்தங்கரை தேர்வுநிலை பேரூராட்சி எல்லைக்குட்பட்ட வார்டு எண் 2 பாரதிபுரம், வார்டு எண் 5 அம்பேத்கர் நகர் முதலாவது குறுக்கு தெரு ஆர்.ஜெ.எஸ் ஸ்டோர் முன்பு மற்றும் ஆர் .கே ஒட்டல் குறுக்கு தெரு. வார்டு எண் 14 வித்யா மந்தீர் பள்ளி முன்பு. சுண்ணாலம்பட்டி ஆகிய இடங்களில் தார்சாலை அமைத்தல் பணி தொகை ரூ.58.00 இலட்சம் மதிப்பீட்டில் பணி மேற்கொள்ள ஒப்பந்தப்புள்ளிகள் (இரண்டு உறைகள் முறை) இணையதளம் வாயிலாக வரவேற்கப்படுகின்றன.

ஒப்பந்தப்புள்ளி நமூனாவினை https://tntenders.gov.in மற்றும் http://townpanchayats.tn.gov.in/tender என்ற இணையதள முகவரிகளிலிருந்து இலவசமாக எடுத்துக்கொள்ளலாம். மேலும் ஒப்பந்தப்புள்ளிகள் குறித்த முழு விபரங்களும் பெறலாம்.

ஒப்பந்தப்புள்ளிகள் தொடர்பான நேரம் மற்றும் நாள் : 26.07.2024

அ) முன் கலந்தாய்வு கூட்டம் - 26.07.2024 காலை 11.00 மணி

ஆ) ஒப்பந்தப்புள்ளி சமாப்பித்தல் - 05.08.2024 மாலை 3.00 மணி வரை

இ) ஒப்பந்தப்புள்ளி திறத்தல் - 05.08.2024 மாலை 3.30 மணி

ஒப்பந்தப்புள்ளி பெறப்படும் நாளன்று அலுவலகத்திற்கு விடுமுறை தீனமாக அறிவிக்கப்படின் அதற்கு அடுத்த வேலை நாளில் அதே நேரத்தில் அதே இடத்தில் ஒப்பந்தப்புள்ளிகள் இணையதளம் வாயிலாக பெறப்பட்டு திறக்கப்படும்.

. செ.ம.தொ.கீ / 2329 / ஒப்பந்தப்புள்ளி / 2024

Date : 18.07.2024

செயல் அலுவலர். ஊத்தங்கரை பேரூராட்சி. கிருஷ்ணகிரி மாவட்டம்

Authorised Officer, ADITYA BIRLA FINANCE LIMITE

ADITYA BIRLA FINANCE LIMITED Registered Office: Indian Rayon Compound, Veraval, Gujarat-362266. Branch Office : 10th Floor, R Teck Park, Nirlon Complex, Nr. Hub Mall, Goregaon (E), Mumbai-400 063, MH

POSSESSION NOTICE [SEE RULE 8 (1) OF THE SECURITY INTEREST (ENFORCEMENT) RULES, 2002] Whereas the undersigned being the Authorized Officer of Aditya Birla Finance Limited (ABFL) under the Securitisation and Reconstruction of Financial Assets and Enforcement of Security Interest Act, 2002 (54 of 2002) and in exercise of the powers conferred U/s.13 (12) read with Rule 3 of the Security Interest (Enforcement) Rules, 2002 issued a **Demand Notice dated mentioned below** U/s. 13(2) of the said Act calling upon you being the borrowers (Names & Addresses mentioned below) to repay the amount mentioned in the said notice and interest thereon within 60 days from the date of receipt of the said notice.

The Borrowers mentioned herein below having failed to repay the amount, notice is hereby given to the Borrowers mentioned herein below and to the public in general that the undersigned has Taken SYMBOLIC POSSESSION of the property described herein below in exercise of powers conferred on him / her under Section 13(4) of the said act read with Rule 8 the Security Interest (Enforcement) Rules, 2002. The Borrowers mentioned here in below in particular and the public in general are hereby cautioned not to deal with said property and any dealings with the property will be subject to the charge of Aditya Birla Finance Limited (ABFL) for an amount as mentioned herein under and interest thereon.

Sr. No.		Demand Notice Date & O/s. Amt.	Description of Immovable Property (Properties Mortgaged)	Possession Date	
1	 Mr. G. Thaveethu, S/0. Mr. Gnanaprakasam Mrs. T. Nirmala Alice, W/0. Mr. G. Thaveethu M/s. Thaveethu Industries, Through Its Proprietor G. Thaveethu Loan A/c. : ABFLMDRDSB0000131065 	DN Date: 26.04.2024 ₹ 88,26,968.52 as on 24.04.2024	Madhurai District, Madhurai South Registration District, Arasaradi Sub Division, Madhurai South Taluk, Arappalayam Village Re-Survey No. 23/12 An Extent Of 1466.25 Sq. Ft. As Per The Madhurai Corporation Ward No. 71, Tax Assessment No. 313046, Old Door No. 63 A1 Three Points of The House Of Which The Southern Two Portions As Per The Present Madhurai Corporation Ward No. 21 Tax Assessment No. 313046 Fathima Nagar, Door No. 83A/1 Of Which On The Northern Portion Over An Extent Of 726.75 Sq. Ft. Within ❖Four Boundaries ✦North: Common Wall & House Belonging To P. Sekar; ✦East: North-South Running Common Road; ✦South: Southern Portion of Door No. 83A/1 Fathima Nagar Road; ✦West: Houseover The Site Sold By Thiruppathi Nagar. Extents ✦East — West 51 Feet On The Northern Side 51 Feet On The Southern Side ✦North-South: 30 ½ Feet On The Eastern Side 27 Feet On The Western Side ·Total Extent Of Site As Per Document 1466 ¼ Sq. Ft.	16.07.2024 (Symbolic Possession)	
Place: Madhurai, Tamil Nadu					

PHYSICAL POSSESSION NOTICE

A ICICI Home Finance Corporate Office: ICICI HFC Tower, JB Nagar, Andheri Kurla Road, Andheri East; Mumbai- 400059 Branch Office: 1st Floor, Shop No. 2/30, T.C. VII/673/1-4(2), M G Corporate Centre, Medical College PO, Ulloor, Trivandrum- 695011

The undersigned being the Authorized Officer of ICICI Home Finance Company Limited under the Securitisation, Reconstruction of Financial Assets and Enforcement of Security Interest Act, 2002 and in exercise of the powers conferred under section 13 (12) read with Rule 3 of the Security Interest (Enforcement) rules 2002, issued demand notices upon the borrowers mentioned below, to repay the amount mentioned in the notice within 60 days from the date of receipt of the said notice.

As the borrower failed to repay the amount, notice is hereby given to the borrower and the public in general that the undersigned has taken possession of the property described herein below in exercise of powers conferred on him/ her under Section 13(4) of the said Act read with Rule 8 of the said rules on the below-mentioned dates. The borrower in particular and the public in general is hereby cautioned not to deal with the property and any dealings with the property will be subject to the charge of ICICI Home Finance Company Limited.

Sr. No.	Name of the Borrower/ Co-borrower/ Loan Account Number	Date of Possession	Date of Demand Notice/ Amount in Demand Notice (Rs.)		
	Sanil Kumar S (Borrower), Saranyamol G (Co-Borrower), LHTVM00001370651.	Na Vattiyurkavu Village Trivandrum Aluk Kodunganoor Csi Church Re Sy No. 94/42 Trivandrum- 695012. Bounded By- North: Private Road, South: Property of Sarojni Amma, East: Property of Sivakumaran Nair, West: Property of Premakumari./ Date of Possession- 12-Jul-24	16-02-2023 Rs. 95,787/-	Trivandrum -B	
533	Sanil Kumar S (Borrower), Saranyamol G (Co-Borrower), LHTVM00001370147,	Na Vattiyurkavu Village Trivandrum Aluk Kodunganoor Csi Church Re Sy No. 94/42 Trivandrum- 695012. Bounded By- North: Private Road, South: Property of Sarojni Amma, East: Property of Sivakumaran Nair, West: Property of Premakumari./ Date of Possession- 12-Jul-24	16-02-2023 Rs. 20,74,475/-	Trivandrum -B	

will be sold on the expiry of 30 days from the date of publication of this Notice, as per the provisions under the Rules 8 and 9 of Security Interest (Enforcement) Rules 2002. Date : July 18, 2024 **Authorized Officer** ICICI Home Finance Company Limited

ADITYA BIRLA FINANCE LIMITED CAPITAL Registered Office: Indian Rayon Compound, Veraval, Gujarat-362266.

Branch Office : 10th Floor, R Teck Park, Nirlon Complex, Nr. Hub Mall, Goregaon (E), Mumbai-400 063, MH

POSSESSION NOTICE [SEE RULE 8 (1) OF THE SECURITY INTEREST (ENFORCEMENT) RULES, 2002] Whereas the undersigned being the Authorized Officer of Aditya Birla Finance Limited (ABFL) under the Securitisation and Reconstruction of Financial Assets and Enforcement of Security Interest Act, 2002 (54 of 2002) and in exercise of the powers conferred U/s.13 (12) read with Rule 3 of the Security Interest (Enforcement) Rules, 2002 issued a **Demand Notice dated mentioned below** U/s. 13(2) of the said Act calling upon you being the borrowers (Names & Addresses mentioned below) to repay the amount mentioned in the said notice and interest thereon **within 60 days** from the date of receipt of the said notice.

The Borrowers mentioned herein below having failed to repay the amount, notice is hereby given to the Borrowers **mentioned herein** below and to the public in general that the undersigned has Taken SYMBOLIC POSSESSION of the property described herein below in exercise of powers conferred on him / her under Section 13(4) of the said act read with Rule 8 the Security Interest (Enforcement) Rules, 2002. The Borrowers mentioned here in below in particular and the public in general are hereby cautioned not to deal with said property and any dealings with the property will be subject to the charge of Aditya Birla Finance Limited (ABFL) for an amoun as mentioned herein under and interest thereon.

The Borrower's attention is invited to the provisions of sub-Sec. 8 of Sec. 13 of the act, in respect of time available, to redeem the secured assets.

Sr. No.	Name of the Borrower(s)	Demand Notice Date & O/s. Amt.	Description of Immovable Property (Properties Mortgaged)	Possession Date
1	1. Mr. Kebas Fernando, \$/0. Francis Fernando 2. Mrs. G. Vasumathi Loan A/c. : ABFLCHNDSB0000111355	DN Date: 26.04.2024 ₹ 44,33,542.56 as on 24.04.2024	All That Piece & Parcel of The Land Measuring to N Extent of 976 Sq. Ft., Bearing Plot No. 1 Along With Building Constructed Over It, Comprised In S. No. 27/1 & 27/2 Of Agaramthen Village, Tambaram Taluk Within The Registration District of Chennai South & Sub Registration District of Tambaram & The Said Property is *Bounded on the - +North By: Private Property; +South By: Plot No. 2; +East By: Private Property; +West By: 14 Feet Road	(Symbolic Possession)

Place: Chennai, Tamil Nadu **Date:** 18.07.2024

Authorised Officer, ADITYA BIRLA FINANCE LIMITED

केनरा बैंक 🕸 Canara Bank E-AUCTION SALE NOTICE

belonging to Arumugam, West by: Tar Road

REGIONAL OFFICE CHENNAI SOUTH No. 75, Manickam Lane, Guindy, Chennai - 600 032 24332901 / 9498346053 / 989226///0 Mail: rlchnro1@canarabank.com

E-Auction Sale Notice for Sale of Immovable Properties under the Securitisation and Reconstruction of Financial Assets and Enforcement of Security Interest Act, 2002 read with proviso to Rule 8 (6) of the Security Interest (Enforcement) Rules, 2002 Notice is hereby given to the public in general and in particular to the Borrowers that the below described immovable properties mortgaged/charged to the Secured Creditor, the Possession of which has been taken by the Authorized Officer of Regional Office Chennal South of the Canara Bank, will be sold on "As is where is". "As is what is", and "Whatever there is" on 09.08.2024 (Time: 11.30 am to 12.30 pm) (with auto extension of 5 minutes each till sale is completed) for recovery of bank's dues from the following Borrowers / Guarantors.

S.No.1: TEYNAMPET BRANCH: Borrower Name & Address: M/s Sivaji HI-Tek Agro Foods having office/business at, No: 100, Medavakkam Main Road, Keelkattalai, Chennai – 600117. Also at: S.No.533/6 S.No. 533/10A, S.No. 533/9A, S.No. 531/1A1, Kunnathur Road, Near Nandhini Community College, Ariyapadi Village Panchayat, Arni Taluk, Thiruvannamalai – 632314. Proprietor/Mortgager: Mr.Karunakaran K.S.S. S/o Mr. Subramaniyam Residing at No: 100, Medavakkam Main Road, Keelkattalai, Chennai – 600117. Also at No.61, MMTC Colony Main Road, Nanganallur, Chennai - 600061. Guarantor: Mrs. K. Revathi W/o Mr. Karunakaran K.S.S. residing at No. 61, MMTC Colony Main Road, Nanganallur, Chennai - 600061 Also at G1, Plot No.502, 16th Cross Street, Viduthalai Nagar, Kovilambakkam, Chennai – 600117.

Outstanding Amount: 16.07.2024 as on Rs. 12,43,54,980.91 (Rupees Twelve Crores Forty Three Lakhs Fifty Four Thousand Nine Hundred Eighty and Paise Ninety One Only) with further interest and other incidental charges thereto incurred by the Bank

DETAILS OF PROPERTY: SCHEDULE: All the piece and parcel of landed property under construction bearing Survey No. 533/6, 533/9A, 533/10A, 531/1A1 at Ariyapadi Village, Arani Taluk, Thiruvannamalai District, measuring an extent of 3.06 acres of land as detailed below, ITEM 1: Survey No: 533/6: All the piece and parcel of land measuring an extent of 70 cents comprised in Survey No. 533/6 at Ariyapadi Village, Arani Taluk, Thiruvannamalai District and situated within the Sub Registration District of Arani and Registration District of Cheyyar, Bounded on the North by: Land in Survey No.533/10, South by: Well in Survey No.533/9 and Survey No.533/9A: All the piece and parcel of land measuring an extent of 1 Acre 30 cents out of total 1 Acre 46 Cents comprised in Survey No. 533/9 at Ariyapadi Village, Arani Taluk, Thiruvannamalai District and situated within the Sub Registration District of Arani and Registration District of Cheyyar. Bounded on the North by: Survey No.533/10, South by: Well in Survey No.533/9 and Survey No.531, East by: Survey No 533/10, West by: Survey No 533/7, 533/8 & 522. ITEM 3: Survey No: 533/10A: All the piece and parcel of land measuring an extent of 76 cents on the west side out of total 1 Acre 64 Cents comprised in Survey No. 533/10 at Ariyapadi Village, Arani Taluk, Thiruvannamalai District and situated within the Sub Registration District of Arani and Registration District of Cheyyar. Bounded on the North by: Survey No.533/6, South by: Survey No.533/9, East by: Remaining Land in Survey No.533/10, West by: Survey No. 533/7. ITEM 4: Survey No: 531/1A1: All the piece and parcel of land measuring an extent of 30 cents out of total 1 Acre 17 Cents comprised in Survey No. 531/1 at Ariyapadi Village, Arani Taluk, Thiruvannamalai District and situated within the Sub Registration District of Arani and Registration District of Cheyyar. Bounded on the North by: Land in Survey No.533/9, South by: Land belonging to Arumugam, East by: Land

RESERVE PRICE ₹ 7,67,00,000/- TEMID ₹ 76,70,000/- BID INCREMENT ₹ 1,00,000/-EMD Remittance: Canara Bank, Teynampet Chennai, A/c No.209272434 IFSC Code: CNRB0000416 S.No.2: KK NAGAR BRANCH: Borrower Name & Address: Mrs.S Radhika, W/o. S.Senthil, Mr.S.Senthil, S/o Selvam, Both are residing at: No.34A, 1st Floor, Kamarajar Street B.V.Nagar, Nanganallur, Chennai - 600 061

Outstanding Amount: 16.07.2024 as on Rs. 88,05,574.21 (Rupees Eighty Eight Lakhs Five Thousand Five Hundred Seventy Four Only) with further interest and other incidental charges thereto incurred by the Bank DETAILS OF PROPERTY: All that piece and parcel of land & Building bearing old no.34A, New door No.44, kamaraj Street, Baktavatsalam Nagar, Alandur, Chennai, comprised in Grama natham Survey No.124, T.S.No.250/1&250/2,Block No.2 of Thalakanancherry Village, Alandur Taluk, kancheepuram District land measuring an extent of 450sqft., undivided share of land out of total extent 2325 sqft. together with Flat No.F-2, in the first floor, having a built up area of 1350sqft. (including common area along with one covered car parking) and bounded on the North by: Property belong to Mani Chettiar South by: kamarajar Street East by: property belonging to Rajaveni Naicker and others West by: Kamarajar Street Situated within the Sub-Registration District of Alandur and Registration District of

No 44/34, SVM Shellers, Kamarajar Street, B V Nagar, Nanganallur, Chennai, Tamii Nadu 600061.

South Chennai RESERVE PRICE ₹ 58,50,000/- EMID ₹ 5,85,000/- BID INCREMENT ₹ 1,00,000/-EMD Remittance: Canara Bank, KK Nagar Chennai A/c No.209272434 IFSC Code: CNRB0002605 Between 11.30 AM & 12.30 PM with

unlimited extensions of 5 minutes each. Inspection of Property Date & Time: 05.08.2024 between 11.00 A.M. & 4.00 P.M.

The Earnest Money Deposit shall be deposited on or before 06.08.2024; by 5.00 PM. For detailed terms and conditions of the sale please refer the link "E-Auction" provided in Canara Bank's website (www.canarabank.com) or may contact Divisional Manager, Regional Office Chennai South, (Ph. No.: 044-29996216 / 29995578/9498346053/9892267770) during office hours on any working day. Portal of E- Auction: https://www.bankeauctionwizard.com

AUTHORISED OFFICER. Date: 16.07.2024 Place: Chennai CANARA BANK



CREDITACCESS GRAMEEN LIMITED

No. 49, 46th Cross, 8th Block, Jayanagar, Bengaluru - 560070 Tel: +91 80 22637300 | Fax: +91 80 26643433 Email: cs@cagrameen.in: Website: www.creditaccessgrameen.in CIN: L51216KA1991PLC053425

NOTICE OF THE 33" ANNUAL GENERAL MEETING AND E-VOTING INFORMATION

Notice is hereby given that the 33rd Annual General Meeting (AGM) of the members of CreditAccess Grameen Limited (the "Company") will be held on Monday, August 12, 2024 at 11:00 a.m. (IST) through Video Conferencing / Other Audio-Visual Means ("VC") to transact the businesses as set out in the Notice calling AGM. In compliance with General Circular numbers 14/2020, 17/2020, 20/2020 02/2021, 2/2022, 10/2022 and 09/2023 issued by the Ministry of Corporate Affairs (MCA) and Circular No. SEBI/HO/CFD/PoD-2/P/CIR/2023/4 and SEBI/HO/CFD/CFD-PoD-2/P/CIR/2023/167 issued by the Securities and Exchange Board of India (herein after collectively referred to as 'Circulars'), Companies are allowed to hold AGMs through VC, without the physical presence of members at a common venue. Hence, the AGM of the Company is being held through VC to transact the businesses as set forth in the Notice of the AGM dated July 05, 2024. In compliance with the Circulars, electronic copies of the Notice of the

members whose email IDs are registered with the Company/ Depository Participants/Registrar & Share Transfer Agent. These documents are also available on the website of the Company at www.creditaccessgrameen.in, Stock Exchange websites www.bseindia.com and www.nseindia.com and on the website of KFin Technologies Limited ('KFintech'), the Company's Registrar & Share Transfer Agents (RTA) at https://evoting.kfintech.com/. The dispatch of Notice of the AGM through emails has been completed on July 17, Members holding shares in physical form or dematerialized form, as

AGM and Annual Report for 2023-24 have been sent to all the

on the cut-off date August 05, 2024, may cast their votes electronically on the businesses as set forth in the Notice of the AGM through the electronic voting system of RTA (remote e-voting'). Members are hereby informed that: The businesses as set forth in the Notice of the AGM may be

- transacted through remote e-voting or e-voting system at the
- Record date for the purpose of Dividend is fixed as Friday, July 26, Book Closure date: July 27, 2024 to August 12, 2024 (both days
- Dividend, if declared, will be paid on Friday, August 23, 2024;
- The cut-off date for determining the eligibility to vote by remote evoting or by e-voting system at the AGM shall be Monday, August 05, 2024;
- vi) Remote e-voting shall commence on Thursday, August 08, 2024
- vii) Remote e-voting shall end on Sunday, August 11, 2024 (5:00 p.m. viii) Remote e-voting module will be disabled after 5:00 p.m. IST on
- August 11, 2024; ix) Members who names are appearing in register of members or in
- entitled to avail the facility of remote e-voting as well as voting in Any person, who acquires shares of the Company and becomes a member post-dispatch of the Notice of the AGM and holds shares as on the cut-off date i.e. Monday, August 05, 2024, may obtain the login ID and password by sending a request at

the register of beneficial owners as on cut-off date only shall be

einward.ris@kfintech.com. However, if a member is already

- registered with RTA for e-voting then the existing user ID and password can be used for casting their vote. Members may note that: a) once the votes on a resolution is cast by a member, the member shall not be allowed to change it subsequently; b) The facility for e-voting will also be made available during the AGM, and those members present in the AGM through VC facility, who have not cast their vote on the resolutions through remote e-voting and are otherwise not barred from doing so, shall be eligible to vote through the e-voting system at the AGM. c) The members who have cast their votes by
- xii) The manner of voting remotely for members holding shares in dematerialized mode and for members who have not registered their email addresses is provided in the Notice of the AGM. The details will also be made available on the website of the Company www.creditaccessgrameen.in

not be entitled to cast their votes again;

remote e-voting prior to the AGM may attend the AGM but shall

- xiii) Shareholders who have not registered their email address and in consequence the Annual Report, Notice of AGM could not be serviced, may temporarily get their email address and mobile number registered with their respective Depository Participants or with the Company's RTA, by following the instructions provided at https://ris.kfintech.com/email_registration/. Members_holding shares in physical form are requested to update their email address and contact details by sending Form no. ISR-1 and respective details to einward.ris@kfintech.com. In case of any queries, shareholders may write to einward.ris@kfintech.com.
- www.creditaccessgrameen.in or the website of the RTA https://evoting.kfintech.com/ for downloading the Annual Report and Notice of the AGM.

xiv) Shareholders may also visit the website of the company

- xv) In case of any queries, shareholders may write to einward.ris@kfintech.com. Or contact Mr. Balamurli Sridhar, Manager of KFintech at toll free no. 1800 345 4001. xvi) Alternatively, members may send an e-mail request at the email id
- einward.ris@kfintech.com along with a scanned copy of the signed request letter providing the email address, mobile number, self-attested PAN copy and Client Master copy for sending the Annual report, Notice of AGM along with remote e-voting instructions. for CreditAccess Grameen Limited

Place: Bengaluru M. J. Mahadev Prakash Date: July 17, 2024 Company Secretary & Chief Compliance Officer

indianexpress.com



I look at every side before taking a side.

Inform your opinion with insightful perspectives.

The Indian Express. For the Indian Intelligent. **♦** The Indian **EXPRESS**

financialexp.epapr.in

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲ ಗ್ರಾಮಗಳಿಗೆ ನುಗ್ಗುವ ಆನೆಗಳ ತಡೆಯಿರಿ। ಪ್ರಾಣಭೀತಿಯಲ್ಲೇ ಕಾಲ ಕಳೆಯುವ ಜನರು

ಹಾಸನ: ಜಿಲ್ಲೆಯ ಬಹುತೇಕ ಮಲೆನಾಡು ಭಾಗದಲ್ಲಿ ಕಳೆದ ಮೂರ್ನಾಲ್ಕು ದಶಕದಿಂದ ಮಗ್ರಲು ಮುಳಾಗಿ ಕಾಡುತ್ತಿರುವ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಎಂಬುದು ಮರೀಚಿಕೆಯಾಗಿದೆ.

ಎಷ್ಟೇ ಸರ್ಕಾರಗಳು ಬಂದರೂ, ಹೋದರೂ ಅವರು ನೀಡಿದ ಭರವಸೆಗಳೆಲ್ಲಾ ಕಾಡಾನೆಯಿಂದ ಬಲಿಯಾದ ಅಮಾಯಕರು. ಇತೀಚೆಗಂತೂ ಕಾಡಾನೆಗಳು ಊರಿಗೆ ನುಗ್ಗಿ ಜೀವ ತೆಗೆಯಲು ಹವಣಿಸುತಿರುವುದರಿಂದ ಬದುಕುವುದು ಹೇಗೆ ಎಂಬ ಭೀತಿ ಬಹುತೇಕ ಜನರಲ್ಲಿ ಆವರಿಸಿದೆ.

1991ರಿಂದ ಇಲ್ಲಿಯವರೆಗೆ ಬೆಳೆ ಹಾನಿಗೆಂದು 16 ಕೋಟಿಯಷ್ಟು ಪರಿಹಾರ ನೀಡಲಾಗಿದೆ. ಇದನ್ನು ಹೆಚ್ಚಳ ಮಾಡಬೇಕು ಎಂಬ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಆನೆ ಸಂತತಿಯ ಗೌರವ ಹೆಚ್ಚಿಸುವ ಯಾವುದೇ ಕೆಲಸ ಮಾಡಿದರೂ ನಮ್ಮ ಅಡ್ಡಿಯಿಲ್ಲ, ಆದರೆ, ಅದೇ ಗಜಪಡೆಯಿಂದ ಆಗುತ್ತಿರುವ ಅನಾಹುತ, ಬೆಳೆನಷ್ಟ ತಪ್ಪಿಸಿ ಎಂದು ಮಲೆನಾಡಿಗರು ಪದೇ ಪದೆ ಮನವಿ ಮಾಡುತ್ತಿದ್ದರೂ ಯಾರೊಬ್ಬರೂ ಸಂದಿಸದೇ ಇರುವುದು ಸಮಸ್ಯೆ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಆಲೂರು, ಸಕಲೇಶಪುರ, ಬೇಲೂರು, ಅರಕಲಗೂಡು ತಾಲೂಕುಗಳಲ್ಲಿ ಕಾಡಾನೆ ಸಮಸ್ಯೆ ಮಿತಿ ಮೀರಿದ್ದರೂ, ಸರ್ಕಾರ ಅಲಕ್ಷ್ಯ ಮಾಡಿರುವುದೇಕೆ ಎಂದು ನೊಂದ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಬೇಲೂರು ತಾಲೂಕು ಕಡೇಗರ್ಜೆ ಗ್ರಾಮದ ರೈತನೊಬ್ಬ ಸಲಗನ ದಾಳಿಯಿಂದ ತಪ್ಪಿಸಿಕೊಳ್ಳಲು ಮನೆಯ ಟೆರೇಸ್ ಏರಿದರೂ ಬಿಡದೆ ಆತನ ಜೀವ ತೆಗೆಯಲು ಸಲಗ ಅರ್ಧಗಂಟೆಗೂ ಹೆಚ್ಚು ಕಾಲ ಮನೆ ಎದುರೇ ನಿಂತು ದಾಳಿಗೆ ಹೊಂಚು ಹಾಕಿದ್ದ ದೈಶ್ಯ ವೈರಲ್ ಆಗಿ, ಈಗಲೂ ಭಯ

ಆನೆ ಕಾರಿಡಾರ್ ಮಾಡುವಂತೆ ಆಗ್ರಹ: ಜಿಲ್ಲೆಯಲ್ಲಿ ಆನೆ ಕಾರಿಡಾರ್ ನಿರ್ಮಿಸಬೇಕೆಂಬ ಬಹುದಿನದಿಂದಲೂ ಜನರ ಕೂಗಿಗಿದೆ. ಬದಲಾಗಿ ರೈಲ್ವೆ ಕಂಬಿಯಿಂದ ತಡೆಗೋಡೆ ನಿರ್ಮಾಣ ಮಾಡಲಾಗುತಿದೆ. ಆದರೂ, ಅದರಿಂದಲೂ ಒಂದು ಕಡೆಯಿಂದ ಮತೊಂದು ಕಡೆಗೆ ಆನೆ ಸಂಚಾರ, ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಆನೆ ಕಾರಿಡಾರ್ ಮಾಡುವುದೇ ಉತಮ ಹಾಗೂ ಪರಿಹಾರ ಮಾರ್ಗ ಎಂಬುದು ಹೆಚ್ಚು ಮಂದಿಯ ಅಭಿಪ್ರಾಯವಾಗಿದೆ.

ಸ್ವ ಇಚ್ಛೆಯಿಂದ ಜಮೀನು ನೀಡಿಕೆ: ಈ ನಡುವೆ ರಕ್ಷಿತ ಿ ವಿಸರಣೆ ಮಾಡಿ, ಕಾಡಾನೆ ಸಮಸ್ಯೆಯನ್ನು ಕೊನೆಗಾಣಿಸಿ ಎಂದು ಆನೆ ಕಾಟದಿಂದ ನೊಂದು ಹೋಗಿರುವ ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ಅರಣಿ, ಬಟ್ಟೆಕುಮರಿ, ಬಾಜೆಮನೆ, ಬಾಳೆಹಳ್ಳ, ಮಂಕನಹಳ್ಳಿ, ಬೋರನಮನೆ, ಯತ್ತಹಳ್ಳ, ಯಡಕುಮರಿ ಗ್ರಾಮಗಳ ಜನರು ಸ್ವಯಂ ಪ್ರೇರಿತವಾಗಿ ಜಮೀನು ಬಿಟ್ಟು ಕೊಡುತ್ತೇವೆ

Mindteck,

ಇಕ್ಷಿಟಿ ಶೇರುಗಳನ್ನು 'ಇನ್ವೆಸ್ಟರ್ ಎಜುಕೇಷನ್ ಮತ್ತು ಪ್ರೊಟೆಕ್ಷನ್ ಫಂಡ್' (IEPF) ಪ್ರಾಧಿಕಾರಕ್ಕೆ ವರ್ಗಾಯಿಸುವ ಬಗ್ಗೆ

ಕಾಲಕಾಲಕ್ಕೆ ತಿದ್ದಿದ ಇನ್ವೆಸ್ಟರ್ ಎಜುಕೇಷನ್ ಮತ್ತು ಪ್ರೊಟಿಕ್ಷನ್ ಫಂಡ್ (IEPF) ಪ್ರಾಧಿಕಾರ (ಅಕೌಂಟಿಂಗ್, ಆಡಿಟ್, ವರ್ಗಾವಣೆ ಮತ್ತು ಮರುಪಾವತಿ) ನಿಯಮಾವಳಿ, 2016 ('ನಿಯಮಾವಳಿ') ಇದರ ಜೊತೆ

ಓದಿಕೊಂಡಂತೆ ಕಂಪನಿಗಳ ಅಧಿನಿಯಮ, 2013ರ ('ಅಧಿನಿಯಮ') ಕಲಮು 124(6)ರ ನಿಬಂಧನೆಗಳ

ಅನುಸಾರ, ಕಂಪನಿಯ ಯಾವೆಲ್ಲ ಇಕ್ಷಿಟಿ ಶೇರುಗಳ ಡಿವಿಡೆಂಡುಗಳು ಏಳು ವರ್ಷಗಳ ಕಾಲ ಪಾವತಿಯಾಗದೆ / ಕ್ಷೇಮ್ ಆಗದೆ ಉಳಿದಿವೆಯೋ, ಅಂತಹ ಶೇರುಗಳನ್ನು ಇನ್ನೆಸ್ಟರ್ ಎಜುಕೇಷನ್

ಎಂಡ್ ಪ್ರೊಟೆಕ್ಷನ್ ಫಂಡ್ಗೆ (IEPF) ವರ್ಗಾಯಿಸಬೇಕಾಗುತ್ತದೆ ಎಂಬುದಾಗಿ ಈ ಸೂಚನೆಯ ಮೂಲಕ





ಎಂದು ಕಳೆದ ಒಂದು ದಶಕದಿಂದಲೂ ಹೇಳುತ್ತಿದ್ದಾರೆ. 2012 ರಿಂದಲೇ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳಿಗೆ

ಜೀವ ಕಳೆದುಕೊಂಡ 74 ಜನರು

ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ಎಷ್ಟೊಂದು ಬಿಗಡಾಯಿಸಿದೆ ಎಂದರೆ 1991ರಿಂದ ಇಲ್ಲಿಯವರೆಗೆ ಆನೆ ದಾಳಿಯಿಂದ ಬರೋಬ್ಬರಿ 74ಕ್ಕೂ ಹೆಚ್ಚು ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. 55ಕ್ಕೂ ಹೆಚ್ಚು ಆನೆಗಳು ಜೀವ ಕಳೆದುಕೊಂಡಿವೆ. ನೂರಾರು ಜನರು ಅಂಗವಿಲಕರಾಗಿ ಮೂಲೆ ಹಿಡಿದಿದಾರೆ. ಆನೆ ದಾಳಿಯಿಂದ ಮೃತಪಟ ಕುಟುಂಬದವರಿಗೆ ಇತ್ತೀಚೆಗೆ 15 ಲಕ್ತ ರೂ. ಪರಿಹಾರ ನೀಡುತ್ತಿರುವುದನ್ನು ಬಿಟ್ಟರೆ, ನಷ್ಟ-ನೋವಿಗೆ ಪರಿಹಾರದ ವಿಚಾರ ಬಂದಾಗ ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ

ಪತ್ರ ಬರೆಯುತ್ತ ಬಂದಿದ್ದಾರೆ. 2013 ರಲ್ಲೇ ಆಗಿನ ಡಿಸಿ ಅವರು ಗ್ರಾಮಸ್ಥರ ಸಭೆ ನಡೆಸಿ ಜಮೀನು ಬಿಟ್ಟುಕೊಡುವ ನಿರ್ಣಯವನ್ನು ಸರ್ಕಾರಕ್ಕೂ ಕಳಿಸಿದ್ದಾರೆ.

ಕಾಡಾನೆಗಳ ಹಾವಳಿಯಿಂದ ಹಳ್ಳಿ ಜನರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಈ ಸಮಸ್ಯೆ ಗೆ ಪರಿಹಾರ ದೊರಕದಿದ್ದಲ್ಲಿ ತಾಲೂಕಿನ ಜನರು ಮತ್ತಷ್ಟು ಸಂಕಟಕ್ಕೆ ಸಿಲುಕಲಿದ್ದಾರೆ. ಹಾಗಾಗಿ ಇನ್ನಾದರೂ ಮುಖ್ಯ ಮಂತ್ರಿ ಹಾಗೂ ಸಚಿವರು ಇತ್ತ

■ ಎ.ಆರ್.ಜಗದೀಶ್, ಅತ್ತಿಹಳ್ಳಿ ಗ್ರಾಮಸ್ಥ ರು.

ಸುಮಾರು 22 ಸಾವಿರ ಎಕರೆ ಸರ್ಕಾರಿ ಗೋಮಾಳ ಮತ್ತು ಸಿಎನ್ಡಿ ಭೂ ಪ್ರದೇಶ ಇದೆ. ಆನೆ ಕಾರಿಡಾರ್ ಯೋಜನೆ ಅನುಷ್ಠಾನಕ್ಕೆ ಹೆಚ್ಚುವರಿಯಾಗಿ ಸುಮಾರು ಮೂರು ಸಾವಿರ ಎಕರೆ ಖಾಸಗಿ ಜಮೀನಿನ ಅವಶ್ಯಕತೆ ಇದೆ. ಒಂದೇ ಹಂತದಲ್ಲಿ ಯೋಜನೆ ಅನುಷ್ಠಾನ ಕಷ್ಟವಾದಲ್ಲಿ ಎರಡು ಹಂತದಲ್ಲಿ ಜಮೀನು ಸ್ವಾಧೀನ ಪಡೆಯಬಹುದು ಎಂದು ರೈತರು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಅವರಿಗೂ ಗ್ರಾಮಸ್ಥರು ಮತ್ತೊಮ್ಮೆ ಮನವಿ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿಗಳಿಗೂ ಮನವಿ: ಕಳೆದ ಮೂರ್ನಾಲು ದಶಕಗಳಿಂದ ಕಾಡಾನೆ ಜ್ವಲಂತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ಸಂಪೂರ್ಣ ವಿಫಲವಾಗಿವೆ. ಅನಾದಿ ಕಾಲದಿಂದಲೂ ಮಲೆನಾಡಿಗರು ಶಾಂತಿಪ್ರಿಯರು, ಸೌಮ್ಯ ಸ್ವಭಾವದವರು ಎಂಬುದನ್ನು ಈಗಲೂ ಉಳಿಸಿಕೊಂಡಿದ್ದಾರೆ. ಇದನ್ನೇ ದೌರ್ಬಲ್ಯ ಎಂದುಕೊಂಡು ಸರ್ಕಾರವೂ ಮೌನತಾಳದೆ, ಇನ್ನಾದರೂ ಸಮಸ್ಯೆ ಬಗೆಹರಿಸಬೇಕು ಎಂದು ಮೇಲಿಂದ ಮೇಲೆ ಆಗ್ರಹಿಸುತ್ತಿದ್ದಾರೆ.

ಆನೆಧಾಮ ನಿರ್ಮಿಸಿ: ಈಗಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಾದರೂ ಇತ್ತ ಗಮನಹರಿಸಿ ಆನೆಧಾಮ ನಿರ್ಮಿಸಲು ಯೋಜನೆ ರೂಪಿಸಿ ಹಂತ ಹಂತವಾಗಿ ಕಾರ್ಯಗತಗೊಳಿಸಿ ಹಲವು ದಶಕಗಳ ಸಮಸ್ಯೆ ಗೆ ಶಾಶ್ರತ ಪರಿಹಾರ ಕಂಡು ಹಿಡಿಯಲಿ ಎಂಬುದು ಹತಾರು ವರ್ಷಗಳಿಂದ ನೊಂದು ಹೋಗಿರುವ ಈ ಭಾಗದ ಸಂತ್ರಸ್ತ ರೈತರ ಮನವಿಯಾಗಿದೆ.

ಆನೆಕಾರಿಡಾರ್ ಬೇಡಿಕೆ ಜೊತೆಗೆ, ಶ್ರೀಲಂಕಾ ಮಾದರಿ ಆನೆಧಾಮ ನಿರ್ಮಾಣಕ್ಕೆ ನಾವು ಸ್ವಂತ ಜಮೀನನ್ನು ಸರಕಾರಕ್ಕೆ ಬಿಟ್ಟು ಕೊಡುವುದಾಗಿ ಮುಂದೆ ಬಂದರೂ ಇದುವರೆಗೂ ಯಾವುದೇ ಸರಕಾರ ಸಂದಿಸಿಲ್ಲ. ಶ್ರೀಲಂಕಾ ಮಾದರಿ ಆನೆಧಾಮ ನಿರ್ಮಾಣದಿಂದ ಮಲೆನಾಡು ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ತು ಒತ್ತು ನೀಡಿದಂತಾಗುತ್ತದೆ. ಇದರಿಂದ ಸರಕಾರಕ್ಕೂ ಆದಾಯ ಬರುತ್ತದೆ. ಕಾಡಾನೆಗಳು ಆಹಾರ ಅರಸಿ ಕಾಡಿನಿಂದ ನೇರವಾಗಿ ಊರೊಳಗೆ ಇಲ್ಲವೆ ಮನೆ ಮುಂದೆ ಬಂದು ನಿಲ್ಲುತ್ತಿರುವುದು ಸಾಮಾನ್ಯವಾಗಿದೆ.

ಕಮೆಯಾಚಿಸಲಿ

ರಾಹುಲ್ಗಾಂಧಿ ಜನರಲ್ಲಿ

ಮೈಸೂರು: ಅಗ್ನಿವೀರ್ ಯೋಜನೆ ಬಗ್ಗೆ ಅವಹೇಳನ

ಮಾಡುವ ಮೂಲಕ ಲೋಕಸಭೆಯ ವಿಪಕ್ಷ ನಾಯಕ

ರಾಹುಲ್ ಗಾಂಧಿ ಯುವ ಜನರು ಮತ್ತು ಸೈನಿಕರಿಗೆ ಅಪಮಾನ ಮಾಡಿದ್ದಾರೆ. ಹಾಗಾಗಿ ಕೂಡಲೇ ಅವರು ದೇಶದ ಜನರಲ್ಲಿ ದ ಕಮೆಯಾಚಿಸಬೇಕು ಎಂದು ಬಿಜೆಪಿ ಪೂರ್ವ ಸೈನಿಕ ಪ್ರಕೋಷ್ಡ ರಾಜ್ಯ ಸಮಿತಿ ಸದಸ್ಯ ಸಿದರಾಮು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಯುವ ಸಮೂಹದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆ ಜಾರಿಗೆ ತಂದಿತು. ಇದರಲ್ಲಿ ನಾಲ್ಕು ವರ್ಷದ ಅವಧಿಗೆ ಯುವಕರನ್ನು ಅಗ್ನಿವೀರರನ್ನಾಗಿ ಸೇನೆಗೆ ನೇಮಕ ಮಾಡಿಕೊಂಡು ಪ್ರತಿ ತಿಂಗಳಿಗೆ 25ರಿಂದ 45 ಸಾವಿರದ ರೂವರೆಗೆ ಹಂತ ಹಂತವಾಗಿ ವೇತನ ನೀಡುವುದು ಮತ್ತು ಸೇವೆ ಪೂರ್ಣಗೊಂಡ ಬಳಿಕ 14 ಲಕ್ಷ ರೂ. ಹಣ ನೀಡಲಾಗುತ್ತದೆ. ಇದರ ಬಗ್ಗೆ ಸರಿಯಾಗಿ ತಿಳಿಯದೇ ಸೈನಿಕರನ್ನು ಅಪಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಅಗ್ನಿಪಥ ಯೋಜನೆ ಭಾರತೀಯ ಸೈನ್ಯವನ್ನು ಬಲ ಪಡಿಸುವ ಯೋಜನೆಯಾಗಿದೆ. ಇದನ್ನು ಸಾಕಷ್ಟು ಅವಲೋಕನ ಮಾಡಿ ಜಾರಿಗೆ ತರಲಾಗಿದೆ. ಈಗಾಗಲೇ ದೇಶದಲ್ಲಿ 88 ಸಾವಿರಕ್ಕೂ ಹೆಚ್ಚು ಆಗ್ಡಿವೀರರನ್ನು ನೇಮಕ ಮಾಡಕೊಳ್ಳಲಾಗಿದೆ. ಇವರೆಲ್ಲ ಕಾರ್ಯನಿರ್ವಹಿಸುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಿಸುವುದರ ಬದಲು, ಮೊದಲೇ ಅಗಿಪಥ ಯೋಜನೆ ಮೂಲಕ ದೇಶದ ಯುವಕರಿಗೆ ಸೈನ್ಯದ ತರಬೇತಿ ನೀಡಿದರೆ, ದೇಶದ ಭದ್ರತೆ ದೃಷ್ಟಿಯಿಂದ ಅನುಕೂಲ. ಇದನ್ನು ತಿಳಿಯದೇ, ಇಡೀ ಯೋಜನೆಯನ್ನೇ ಅವಹೇಳನ ಮಾಡಿರುವುದು ಖಂಡನೀಯ. ಈ ಕೂಡಲೇ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು. ಇಲ್ಲವಾದರೆ ಮಾಜಿ ಸೈನಿಕರೆಲ್ಲ ಸೇರಿ ಹೋರಾಟ ವಾಡುವುದಾಗಿ ಎಚ್ಚರಿಸಿದರು. ಗೋಷ್ಠಿಯಲ್ಲಿ ಮಾಜಿ ಸೈನಿಕ ದೊಡ್ಡೇಗೌಡ, ಬಿಜೆಪಿ ವಕಾರ ಎಂ.ಮೋಹನ್, ಮಾಧ್ಯಮ ಸಂಚಾಲಕ ಮಹೇಶ್ರಾಜೇ ಅರಸ್ ಹಾಜರಿದ್ದರು.

ಅಮವಾರಿಪೇಟೆ– ಟೇಕಲ್ ವೃತ್ತಕ್ಕೆ ಸಂಚಾರಿ ದೀಪ

೨ ಕ ಕೋಲಾರ: ನಗರದ ವಾಹನ ದಟ್ಟಣೆಯ ಎರಡು ವೃತ್ತಗಳಿಗೆ ಸಂಚಾರಿ ದೀಪವನ್ನು ಅಳವಡಿಸುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಪೊಲೀಸ್ ಇಲಾಖೆ ಮುಂದಾಗಿದೆ. ಇಲ್ಲಿನ ಅಮ್ಮವಾರಿಪೇಟೆ ವೃತ್ತ ಹಾಗೂ ಟೇಕಲ್ ರಸ್ತೆಯ ವೃತ್ತಗಳಲ್ಲಿ ಸಂಚಾರಿ ದೀಪಗಳನ್ನು ಅಳವಡಿಸುವ ಕಾರ್ಯ ಭರದಿಂದ ಸಾಗಿದ್ದು, ಒಂದೆರೆಡು ದಿನಗಳಲ್ಲಿ ಸಂಚಾರಿ ದೀಪಗಳು ಕಾರ್ಯಾರಂಭ ಮಾಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಅಮ್ಮವಾರಿಪೇಟೆ ವೃತ್ತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಚಾರಿ ನಿಯಂತ್ರಣ ಪೇದೆಯಾಗಿ ಕೆಲಸ ಮಾಡುತಿರುವ ಬಿ.ಷರೀಫ್, ಈ ವೃತ್ತದ ವಾಹನ ದಟ್ಟಣೆಯ ಕುರಿತು ಇಲಾಖೆಗೆ ಮಾಹಿತಿ ನೀಡಿ, ಸಂಚಾರಿ ದೀಪಗಳ ಅಳವಡಿಸಿಕೆ ವೃತ್ತವೂ ಸೂಕ್ತವಾಗಿದೆಯೆಂದು ವಿವರಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಅಮ್ನವಾರಿಪೇಟೆ ವೃತ್ತ ಹಾಗೂ ಟೇಕಲ್ ವೃತ್ತಗಳ ವಾಹನ ದಟ್ಟಣೆ ಕುರಿತಂತೆ ಸರ್ವೇ ನಡೆಸಿತ್ತು. ಡ್ಯೋಣ್ ಮೂಲಕ ವಾಹನಗಳ ದಟ್ಟಣೆಯನ್ನು ಅವಲೋಕಿಸಿತ್ತು. ಪ್ರತಿ ನಿತ್ಯ ಜನರು ಕೆಲಸಗಳಿಗೆ, ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳುವ ಬೆಳಿಗ್ಗೆ ಮತ್ತು ಸಂಜೆ ತಲಾ ಎರಡು ಗಂಟೆ ಅವಯಲ್ಲಿ ವಿಪರೀತ ವಾಹನ ಸಂಚಾರ ಇರುವುದು ದೃಢಪಟ್ಟಿತ್ತು.

ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಸಂಚಾರಿ ದೀಪಗಳನ್ನು ಈ ವೃತ್ತಗಳಲ್ಲಿ ಅಳವಡಿಸಲು ನಿರ್ಧರಿಸಿ ಕಾರ್ಯೋ ನ್ಯುಖವಾಗಿದೆ. ಬೆಂಗಳೂರು ಮೂಲಕ ಸಂಸ್ಥೆಯೊಂದು ಸಂಚಾರಿ ದೀಪಗಳ ಅಳವಡಿಕೆ ಗುತ್ತಿಗೆ ಪಡೆದುಕೊಂಡಿದ್ದು, ಕಾಮಗಾರಿ ಆರಂಭಿಸಲಾಗಿದೆ. ಒಂದೆರೆಡು ದಿನಗಳಲ್ಲಿ ಸಂಚಾರಿ ದೀಪಗಳ ಮಾರ್ಗಸೂಚನೆ ಅಡಿಯಲ್ಲಿ ವಾಹನ ಸವಾರರು ಸಂಚರಿಸಬೇಕಾಗುತ್ತದೆಯೆಂದು ಸಂಚಾರಿ ಪೇದೆ ಬಿ.ಷರೀಪ್ ವಿವರಿಸಿದರು.ಸಂಚಾರಿ ದೀಪಗಳ ಅಳವಡಿಕೆಯ ಕಾರಣ ವಾಹನಗಳ ನಿಲುಗಡೆಗೆ ಜಾಗ ಮಾಡಿಕೊಡುವ ಸಲುವಾಗಿ ಬೊಂಬು ಬಜಾರ್ ಮತು ಅಮ್ನವಾರಿಪೇಟೆ ರಸ್ತೆಯಲ್ಲಿ ವೃತ್ತದಿಂದ 50 ಮೀಟರ್ ದೂರಕ್ಕೆ ಎರಡೂ ಬದಿಯಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಇರುವುದಿಲ್ಲವೆಂದು ಅವರು ತಿಳಿಸಿದರು.

ಕರವೇ ಹೋರಾಟಕ್ಕೆ ಸಿಕ್ಕ ಪ್ರತಿಫಲ

ಕೋಲಾರ: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ.50-70ರಷು ಮೀಸಲಾತಿ ನೀಡಲು ರಾಜ್ಯ ಸರ್ಕಾರವು ನಿಯಮ ರೂಪಿಸಿರುವುದು ಸ್ವಾಗತಾರ್ಹವಾಗಿದ್ದು, ಇದು ಕರವೇ ಹೋರಾಟಕ್ಕೆ ಸಿಕ್ಕ ಪ್ರತಿಫಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ತಿಳಿಸಿದ್ದಾರೆ. ಸುದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಖಾಸಗಿ ಕೈಗಾರಿಕೆಗಳು ತಲೆಯೆತ್ತಲು ಕನ್ನಡಿಗರ ಪಾತ್ರ ಪ್ರಮುಖವಾಗಿದೆ. ಆದರೆ ಅವರಿಗೆ ಉದ್ಯೋಗ ನೀಡದೆ ವಂಚಿಸಲಾಗುತ್ತಿತ್ತು, ಸರ್ಕಾರ ನಿಯಮ ರೂಪಿಸಿರುವುದು 4 ದಶಕಗಳ ಹೋರಾಟಕ್ಕೆ ಸಿಕ್ಕ ಜಯ ಎಂದು ತಿಳಿಸಿದರು.

ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ

ವಂಚಿತರಾಗುವುದನ್ನು ತಪಿಸಲು ಹೋರಾಟ ಉದ್ದೇಶವಾಗಿತ್ತು. ಇದರಿಂದಾಗಿ ಜಿಲ್ಲೆಯ ಮಾಲೂರು, ನರಸಾಪುರ, ವೇಮಗಲ್ನಲ್ಲಿ ತಲೆಯೆತ್ತಿರುವ ಕೈಗಾರಿಕೆಗಳಲ್ಲಿ ಸ್ಥಳಿಯರಿಗೆ ಆದ್ಯತೆ ಸಿಗಲಿದೆ ಎಂದರು.

ಪ್ರತ್ಯೇಕ ಕಾಯಿದೆ ರೂಪಿಸಲು ವೇದಿಕೆಯಿಂದ ಹಲವು ದಶಕಗಳಿಂದ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಇದರಿಂದಾಗಿ ಹಲವಾರು ಮಂದಿ ಜೈಲಿಗೆ ಹೋಗಿ ಬಂದು ನೋವು ಅನುಭವಿಸಿದ್ದಾರೆ, ಸರ್ಕಾರ ಹೋರಾಟಕೆ ಮಣಿದು ಕಾಯಿದೆ ಜಾರಿಗೆ ತಂದಿರುವುದು ಸಂತಸವುಂಟು ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿರುವ ಕೈಗಾರಿಕೆಗಳ ಮಾಲೀಕರು ಕನ್ನಡಿಗರಿಗೆ, ಸ್ಥಳಿಯರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು, ಕಂಪನಿಗಳಿಗೆ ಬೇಕಾಗಿರುವ ವಿದ್ಯಾರ್ಹತೆ ಹೊಂದಿರುವ ವಿದ್ಯಾ ವಂತರು ಸಾವಿರಾರು ಮಂದಿ ಇದ್ದಾರೆ. ಅವರಿಗೆ ಆರಂಭದಲ್ಲಿ ವೃತ್ತಿ ತರಬೇತಿ ನೀಡಿ ಕೆಲಸಕ್ಕೆ ತೆಗೆದುಕೊಂಡರೆ ಗುಣಮಟ್ಟದಲ್ಲಿ ಕೆಲಸ ಮಾಡುತ್ತಾರೆ, ನೆಪವೊಡಿ ಕೆಲಸದಿಂದ ವಂಚಿಸಲು ನೋಡಿದರೆ ಹೋರಾಟವನ್ನು ಮುಂದುವರೆಸಬೇಕಾಗುತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಿರಂತರ ಮಳೆಗೆ ನಲುಗಿದ ಹೆದ್ದಾರಿ

ಮೈಂಡ್ಟೆಕ್ (ಇಂಡಿಯಾ) ಲಿಮಿಟೆಡ್ (CIN:L30007KA1991PLC039702) 'ಚೇರಿ: ಎ.ಎಂ.ಆರ್. ಟೆಕ್ ಪಾರ್ಕ್, ಬ್ಲಾಕ್ 1, 3ನೇ ಮಹಡಿ, #664, 23/24, ಹೊಸೂರು ಮುಖ್ಯ ರಸ್ತೆ, ಬೊಮ್ಮನಹಳ್ಳಿ ಬೆಂಗಳೂರು-560068 ಹಾಸನ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಎಡೆಬಿಡದ ಮಳೆ ಬುಧವಾರವೂ ಮುಂದುವರಿದಿದೆ. ರಾಷ್ಟ್ರೀಯ ಹೆದ್ದಾರಿ-75ರ ನಡುವೆ ಸುಮರು 15 ಕಡೆಗಳಲ್ಲಿ ಭೂ

> ಕುಸಿತ ಉಂಟಾಗಿದೆ. ಸಕಲೇಶಪುರ, ಆಲೂರು ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪೌ,ಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರಕ್ಕೆ ಹೆದ್ದಾರಿಯಲ್ಲಿ ಭೂಕುಸಿತ, ತಡೆಗೋಡೆ ಕುಸಿತ ಮುಂದುವರೆದಿದೆ. ಸಕಲೇಶಪುರ ತಾಲೂಕಿನ ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೇಮಾವತಿ ನದಿಯಲ್ಲೂ ನೀರಿನ ಹರಿವು ಹೆಚ್ಚಾಗಿದೆ. ಗೊರೂರು ಜಲಾಶಯಕ್ಕೆ 25,862 ಕ್ಯೂಸೆಕ್ ನೀರು ಹರಿದು ಬಂದಿದೆ. ಹಳ್ಳಕೊಳ್ಳ ತುಂಬಿ ಉಕ್ಕಿ ಹರಿಯುತ್ತಿರುವುದರಿಂದ ಭತ್ತದ ಗದ್ದೆಗಳು ಜಲಾವ್ಯತಗೊಂಡಿದೆ. ನಾಟಿ ಮಾಡಲು ಸಿದಪಡಿಸಿ ಕೊಂಡಿದ್ದ ಭತ್ತದ ಸಸಿ ಮಡಿಗಳು ಜಲಾವೃತಗೊಂಡಿವೆ.

ಮಾರನಹಳಿ ಸಮೀಪದ ಸೇತುವೆ ಕುಸಿದು ಆ ಬಾಗದ ಜನರು ಹೊರ ಜಗತಿನ ಸಂಪರ್ಕ ಕಡಿದುಕೊಂಡಿದ್ದಾರೆ. ಹಾನುಬಾಳು ಸಮೀಪದ ಚಿಟನಹಳ ತುಂಬಿ ಸೇತುವೆ ಮೇಲೆ ನೀರು ಹರಯುತ್ತಿದೆ. ಆ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ. ಹಾಗೂ ಕಲ್ಲುಗಳು ಕುಸಿದು ಬೀಳುತ್ತಿವೆ.

ಹಲವು ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ. ವೆಂಕಟಹಳ್ಳಿ –ರಾಗಿಗುಂಡಿ ರಸೆ ಸಂಪರ್ಕ

ಕಡಿತಗೊಂಡಿರುವುದರಿಂದ ಬೇರೆ ರಸ್ತೆ ಇಲ್ಲದಂತಾಗಿದೆ. ಮಾರನಹಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಚೆಕ್ಫೋಸ್ಟ್ ಮುಂಭಾಗ ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ್ದ ಕಿರು ಸೇತುವೆ ಭಾರೀ ಮಳೆಗೆ ಕೊಚ್ಚಿಕೊಂಡು ಹೋಗದೆ. ಈ ಸೇತುವೆ ಮೇಲೆಯೇ

ಗ್ರಾಮದ ಮೊಣ್ಣಪ್ಪ ಎಂಬುವವರ ಮನೆಗೆ ತೆರಳಬೇಕಾಗಿದೆ. **ಹೆದ್ದಾರಿಯಲ್ಲಿ ಮತ್ತೊಂದು ತಡೆಗೋಡೆ ಕುಸಿತ:** ಭಾರೀ

ಮಳೆಗೆ ಸಕಲೇಶಪುರ ತಾಲ್ಲೂಕು ಕೊಲ್ಲಹಳ್ಳಿ ಬಳಿ ರಾಷ್ಟ್ರೀಯ ಹೆದಾರಿಗೆ ನಿರ್ಮಿಸಲಾಗಿರುವ ಮತೊಂದು ತಡೆಗೋಡೆ ಕುಸಿದಿದೆ. ಸುಮಾರು 25 ಅಡಿಗಳಷ್ಟು ಮಣ್ಣು ಹಾಕಿ ತಡೆಗೋಡೆ ನಿರ್ಮಿಸಲಾಗಿತು. ಮಳೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಪಕ್ಕದ ಜಮೀನನ್ನು ಆವರಿಸಿದೆ.ಹೆದ್ದಾರಿಗೆ ಹೊಂದಿಕೊಂಡಂತೆ 500 ಮೀಟರ್ ಉದವಿರುವ ತಡೆಗೋಡೆ ಹಂತ ಹಂತವಾಗಿ

ಕುಸಿಯುತ್ತಿದೆ. ದೊಡ್ಡತಪ್ಪುರೈಲ್ವೆ ಕ್ರಾಸಿಂಗ್ ಪಕ್ಕದಲ್ಲೇ ಗುಡ್ಡ ಕುಸಿದು ಮಣ್ಣು ರಸ್ತೆವರೆಗೂ ಆವರಿಸಿತ್ತು. ಚತುಷಥವಾಗಿಸಲು 100 ಅಡಿಗೂ ಎತ್ತರದ ಗುಡ್ತವನ್ನು 90 ಡಿಗ್ರಿಯಲ್ಲಿ ಬಗೆದಿರುವುದರಿಂದ ಗುಡ್ಡ ಕುಸಿತ ನಿಲ್ಲುತ್ತಿಲ್ಲ. ಮಳೆ ನೀರಿನೊಂದಿಗೆ ಕ್ಷಣ ಕ್ಷಣಕ್ಕೂ ಮಣ್ಣು

ಸದರಿ ನಿಯಮಾವಳಿಯ ಅನುಸಾರ, ಯಾವ ಶೇರುದಾರರ ಶೇರುಗಳನ್ನು IEPFಗೆ ವರ್ಗಾವಣೆ ಮಾಡಬೇಕಿದೆಯೋ ಅಂತಹ ಶೇರುದಾರರಲ್ಲಿ ಪ್ರತಿಯೊಬ್ಬರಿಗೂ ಕಂಪನಿಯು ಪ್ರತ್ಯೇಕವಾಗಿ ನೋಟೀಸುಗಳನ್ನು ಕಳುಹಿಸಿದೆ. ಅಂತಹ ಶೇರುದಾರರ ಪೂರ್ಣ ವಿವರಗಳು ಜೊತೆಗೆ ಅವರ ಮಟ ಸಂಖ್ಯೆ/ಡಿಪಿ-ಗ್ರಾಹಕರ ಐಡಿ ಗಳು ಕೂಡ ಕಂಪನಿಯ ವೆಬ್ಸೈಟ್ www.mindteck.com/investors ಇಲ್ಲಿ ಈ ಸಂಬಂಧವಾಗಿ ದಯವಿಟ್ಟು ಈ ಕೆಳಗಿನ ಅಂಶಗಳನ್ನು ಗಮನಿಸಿ:

ಎ) ಸೇರುಗಳು ಚೌತಿಕ ಸ ಅವುಗಳನ್ನು IEPFಗೆ ವರ್ಗಾವಣೆ ಮಾಡಲಾಗುತ್ತದೆ. ಅಂತಹ ಶೇರುದಾರರ ಹೆಸರಿನಲಿ ನೋಂದಾವಣಿಯಾಗಿದ್ದು ಅವರು ಹೊಂದಿರುವ ಮೂಲ ಶೇರು ಪ್ರಮಾಣಪತ್ರಗಳು ತಮ್ಮಂತೆ ತಾವೇ ರದ್ದಾಗುತ್ತವೆ.

 ಬ) ಶೇರುಗಳು ವಿದ್ಯುನ್ಮಾನ ರೂಪದಲ್ಲಿದ್ದರೆ: IEPFಗೆ ವರ್ಗಾವಣೆಯಾಗಬೇಕಾಗಿರುವ ಶೇರುಗಳನ್ನು ಅಂತಹ ಶೇರುದಾರರ ಡೀಮ್ಯಾಟ್ ಖಾತೆಯಿಂದ ತೆಗೆದುಕೊಳ್ಳಲಾಗುತ್ತದೆ. ಕಂಪನಿಯ ಸಂಬಂಧಪಟ್ಟ ಶೇರುದಾರರು ಸಾಧ್ಯವಾದಷ್ಟೂ ಬೇಗ, ತಾವು ಕ್ಲೇಮ್ ಮಾಡಿರದ ಡಿವಿಡೆಂಡಿಗಾಗಿ ನಮ್ಮ ರಿಜಿಸ್ಟಾರ್ ಮತ್ತು ಶೇರು ವರ್ಗಾವಣೆ ಏಜೆಂಟರಿಗೆ (RTA) ವಿಧ್ಯುಕ್ತವಾಗಿ ಕ್ಲೇಮನ್ನು ಸಲ್ಲಿಸಬೇಕಾಗಿ ವಿನಂತಿಸುತ್ತಿದ್ದೇವೆ. **ಅಕ್ಟೋಬರ್ 15, 2024**ರಂದು ಅಥವಾ ಒಳಗಾಗಿ ಅವರಿಂದ ಕಂಪನಿಗೆ ಯಾವುದೇ ಸಿಂಧುವಾದ ಕ್ಷೇಮ್ ಬರದಿದ್ದರೆ ಕಂಪನಿಯು ಇನ್ನು ಯಾವುದೇ ಸೂಚನೆಯನ್ನು

ನೀಡದೆಯೇ ಅಂತಹ ಇಕ್ಷಿಟಿ ಶೇರುಗಳನ್ನು IEPF ಪ್ರಾಧಿಕಾರಕ್ಕೆ ವರ್ಗಾಯಿಸಿಬಿಡುತ್ತದೆ. ದಯವಿಟ್ಟ ಗಮನಿಸಬೇಕು: ಸಂಬಂದಪಟ ಶೇರುದಾರರು IFPF-5 ನಮೂನೆಯನ್ನು ಆನ್ ಲೈನ್ ನಲ್ಲಿ ಸಲಿಸಿ ಮತ್ತು IEPF-5 ನಮೂನೆಯಲ್ಲಿ ಹೇಳಿರುವಂತಹ ಅಗತ್ಯವಾದ ದಾಖಲೆಗಳ ಭೌತಿಕ ಪ್ರತಿಗಳನ್ನು ಅರ್ಜಿಯ ಜೊತೆಗೆ ಕಂಪನಿಯ ನೋಡಲ್ ಅದಿಕಾರಿಗೆ ಕಳುಹಿಸಿ ಅಂತಹ ಶೇರುಗಳನ್ನು IEPF ಪಾದಿಕಾರದಿಂದ ಕ್ಷೇಮ್ ಮಾಡಬಹುದು. ಮತ್ತೂ ಗಮನಿಸಬೇಕು: ನಿಯಮಗಳ ಅನುಸಾರ ಒಮ್ಮೆ IEPFಗೆ ವರ್ಗಾಯಿಸಿದ ್ಲ ನಂತರ ಅಂತಹ ಶೇರುಗಳ/ಕ್ಲೇಮ್ ಮಾಡದ ಡಿವಿಡೆಂಡುಗಳ ಸಂಬಂಧವಾಗಿ ಕಂಪನಿಯ ವಿರುದ್ಧ ಯಾವುದೇ ಹೊಣೆಗಾರಿಕೆ ಇರುವುದಿಲ್ಲ. ಮೇಲೆ ಹೇಳಿದ ವಿಷಯಗಳ ಬಗ್ಗೆ ಏನಾದರೂ ಪ್ರಶ್ನೆಗಳಿದ್ದರೆ ಶೇರುದಾರರು ಕಂಪನಿಯ RTAರನ್ನು

ಸಂಪರ್ಕಿಸಬೇಕಾಗಿ ವಿನಂತಿಸುತ್ತೇವೆ. ವಿಳಾಸ: ಲಿಂಕ್ ಇಂಟೈಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಿ-101, 247 ಪಾರ್ಕ್, 1ನೇ ಮಹಡಿ, ಎಲ್.ಬಿ.ಎಸ್. ಮಾರ್ಗ್, ವಿಕ್ರೋಲಿ (ವೆಸ್ಟ್), ಮುಂಬೈ-400 083, ದೂರವಾಣಿ ಸಂ.: 022 49186000-79, ಇಮೇಲ್: rnt.helpdesk@linkintime.co.in

ಮೆ.ಂಡ್ಟ್ (ಇಂಡಿಯಾ) ಲಿಮಿಟ್ಡ್ ಪರವಾಗಿ ಸ್ಥಳ: ಬೆಂಗಳೂರು ಸತ್ಯ ರಾಜ ಜಿ. ಎವಿಪಿ–ಲೀಗಲ್ ಮತ್ತು ಕಂಪನಿ ಸೆಕ್ರೆಟರಿ ದಿನಾಂಕ: ಜುಲೈ 17, 2024

ಗಮನಿಸಿ

ಫಾರ್ಮ್ ಸಂಖ್ಯೆ URC-2 ನೋಂದಣಿ ಕುರಿತು ಸೂಚನೆ ನೀಡುವ ಜಾಹೀರಾತು

ಅಧ್ಯಾಯ XXI ನ ಭಾಗ I ಅಡಿಯಲ್ಲಿ [ಕಂಪನೀಸ್ ಆಕ್ಸ್, 2013 ರ ವಿಭಾಗ 374(B) ಪ್ರಕಾರ ಮತ್ತು ಕಂಪನಿಗಳ ನಿಯಮ 4(1) (ನೋಂದಣಿ ಮಾಡಲು ಅಧಿಕಾರ)

ಕಂಪನಿಗಳ ಕಾಯಿದೆ 2013 ರ ಕಲಂ 366 ರ ಉಪ–ವಿಭಾಗ(2) ರ ಅನುಸಾರವಾಗಿ, ಅರ್ಜಿಯನು ಕಂಪನಿಗಳ ರೆಜಿಸ್ಟರ್ ಕರ್ನಾಟಕ/ಕೇಂದ್ರೀಯ ನೋಂದಣಿ ಕಚೇರಿಗೆ M/S APOLLO BIOSCIENCES ಪಾಲುದಾರಿಕೆ ಸಂಸ್ಥೆಯನ್ನು ಕಂಪನಿಗಳ ಕಾಯಿದೆ, 2013 ರ XXI ಅಧ್ಯಾಯದ ಭಾಗ I ರ ಅಡಿಯಲ್ಲಿ ಷೇರುಗಳಿಂದ ಸೀಮಿತವಾದ ಕಂಪನಿಯಾಗಿ ನೋಂದಾಯಿಸಬಹುದು ಎಂದು ಅರ್ಜಿ ಸಲ್ಲಿಸಲಾಗಿದೆ ಎಂದು ಈ ಮೂಲಕ ಸೂಚನೆ ನೀಡಲಾಗಿದೆ . ಔಷಧ ಅನ್ವೇಷಣೆ ಮತ್ತು ಅಭಿವೃದ್ಧಿಯಲ್ಲಿ ಪೂರ್ವಭಾವಿ ಒಪ್ಪಂದದ ಸಂಶೋಧನಾ ಸೇವೆಗಳನ್ನು

ಪ್ರಸ್ತಾವಿತ ಕಂಪನಿಯ ಕರಡು ಜ್ಞಾಪಕ ಪತ್ರ ಮತ್ತು ಸಂಘದ ಲೇಖನಗಳ ಪ್ರತಿಯನ್ನು ನಂ.15/P4 NH 207, ಗೋವಿಂದಪ್ಪ ಕಾಂಪ್ಲೆಕ್ಸ್, ಪೊಲೀಸ್ ಠಾಣೆ ಹತ್ತಿರ, ಆಲೂರು ದುದ್ದನಹಳ್ಳಿ ಪೋಸ್ಟ್, ಚಪ್ಪರದಕಲ್ಲು, ದೇವನಹಳ್ಳಿ ಬೆಂಗಳೂರು ಕರ್ನಾಟಕ,- 562110 ಕರ್ನಾಟಕದಲ್ಲಿರುವ ಕಚೇರಿಯಲ್ಲಿ

. ಈ ಅರ್ಜಿಯನ್ನು ಆಕ್ಷೇಪಿಸುವ ಯಾವುದೇ ವ್ಯಕ್ತಿಯು ತಮ್ಮ ಆಕ್ಷೇಪಣೆಯನ್ನು ಕಂಪನಿಗಳ ರೆಜಿಸ್ಟರ್ ಕರ್ನಾಟಕ 'ಇ' ವಿಂಗ್, 2 ನೇ ಮಹಡಿ, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು-560034 ರಲ್ಲಿ /ಕೇಂದ್ರ ನೋಂದಣಿ ಕೇಂದ್ರ ಕಾರ್ಮೆರೇಟ್ ವ್ಯವಹಾರಗಳ ಸಚಿವಾಲಯ, ಇಂಡಿಯನ್ ಇನ್ಸ್ಟ್ಟ್ಯೂಟ್ ಆಫ್ ಕಾರ್ಮೊರೇಟ್ ಅಫೇರ್ಸ್, ಪ್ಲಾಟ್ ನಂ. 6,7,8, ಸೆಕ್ಟರ್ 5, IMT ಮನೇಸರ್, ಗುಗಾರ್ಂವ್ ಹರಿಯಾಣ-122050 ಅವರಿಗೆ ಲಿಖಿತವಾಗಿ ತಿಳಿಸಬಹುದು ಎಂದು ಈ ಮೂಲಕ ಸೂಚನೆ ನೀಡಲಾಗಿದೆ, ಈ ಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ ಇಪ್ಪತ್ತೊಂದು ದಿನಗಳೊಳಗೆ ಆಕ್ಷ್ಮೆಪನೆಯನ್ನು ಸಲ್ಲಿಸತ್ತಕದ್ದು ಹಾಗು ಒಂದು ಪ್ರತಿಯನ್ನು ಕಂಪನಿಗೆ ಅದರ ನೋಂದಾಯಿತ ಕಚೇರಿಯಲ್ಲಿ ಸಲ್ಲಿಸತಕದ್ದು.

1.ಶೀ. ನಾಗರಾಜ್ ಚೇತನ್ 2.ಶ್ರೀ. ಸಿದ್ದಯ್ಯ ಬೆಂಗಳೂರು ಚಂದ್ರಮೋಹನ್ 3.ಶೀ. ತಮ್ಮಯ್ಯನ ಪಾಳ್ಯ ಚನ್ಯಂಕಯ್ಯ ನಾಗರಾಜಯ 4.ಶ್ರೀಮತಿ ಪ್ರೇಮಾ ಕೆಂಪಯ್ಯ 5.ಶ್ರೀಮತಿ ರಮ್ಯಾ ದೇವಿ ಕೆ ಎಸ್ 6.ಶ್ರೀಮತಿ ರಿಷಿಕಾ ನಯನಾ ರಾಮ

ದಿನಾಂಕ 18/07/2024 ಬೆಂಗಳೂರು

ಅರ್ಜಿದಾರರ ಹೆಸರುಗಳು

ಒದಗಿಸುವುದು ಕಂಪನಿಯ ಪ್ರಮುಖ ಉದ್ದೇಶವಾಗಿದೆ.

ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ

ತುಮಕೂರು: ವೀರಶೈವ -ಲಿಂಗಾಯತ ಸಮಾಜದ ಸಮಗ್ರ ಏಳಿಗೆಗಾಗಿ ಎಲ್ಲರೂ ಒಗ್ಗೂಡಬೇಕೆಂದು ಸಿದ್ದಗಂಗಾ ಮಠದ ಕಾರ್ಯದರ್ಶಿ ಟಿ.ಕೆ.ನಂಜುಂಡಪ ಅಭಿಪ್ರಾಯಪಟ್ರರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ಸ್ನೇಹಸಂಗಮ ಸಭಾಂಗಣದಲ್ಲಿ ಮಾತನಾಡಿ, ಜು.21ರಂದು ನಡೆಯಲಿರುವ ನಡೆದ ವೀರಶೈವ ಲಿಂಗಾಯತರ ಸಮುದಾಯದ ಮು ಚುನಾವಣೆಯಲ್ಲಿ ನೋಂದಾಯಿತ ಎಲ್ಲಾ ವೀರಶೈವ ಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಖಿಲ ಲಿಂಗಾಯತ ಸಮಾಜದವರು ಒಕ್ಕೊಲರ ಅಭ್ಯರ್ಥಿಯಾಗಿ ಭಾರತ ವೀರಶೈವ ಲಿಂಗಾಯತ ಮಹಾಸಭಾ ತುಮಕೂರು ಗೆಲ್ಲಿಸಬೇಕು. ಮಹಾಸಭಾದಲ್ಲಿ ಚುನಾವಣೆಯ ಕುರಿತು ಜಿಲ್ಲಾ ಘಟಕದಲ್ಲಿ ಮಹಾಸವಾದ ಇತಿಹಾಸದಲ್ಲಿ ಪ್ರಥಮ ಗೊಂದಲ ಮೂಡುವ ಸನ್ನಿವೇಶ ಎದುರಾಗಿತ್ತು, ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ನಿಯಮದ ಪ್ರಕಾರ ಚುನಾವಣೆ ನಡೆಯಲೇಬೇಕಿದ್ದು, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸರ್ಧಿಸಿರುವ ಡಾ.ಪರರಮೇಶ್ ಆಯ್ಕೆಯಾದವರು ಐದು ವರ್ಷಗಳ ಕಾಲ ಸಮಾಜದ ಅವರು ವೀರಶೈವ –ಲಿಂಗಾಯಿತ ಸಮಾಜದ ಎಲ್ಲಾ ಸಂಘಟನೆ ಮಾಡಲಿದ್ದಾರೆ ಯಾವುದೇ ಗೊಂದಲಗಳಿಲ್ಲದೆ ಪಂಗಡಗಳ ಏಳಿಗೆಗೆ ಶ್ರಮಿಸುತ್ತಾರೆಂದು ತಿಳಿಸಿದರು.

ಸಮಸ್ಯೆಗಳನ್ನು ಜನಪ್ರತಿನಿಧಿಗಳಿಗೆ ತಲುಪಿಸಲು ಹಾಗೂ ಏಳಿಗೆಗೆ ನನ್ನದೇ ಆದ ದೂರದೃಷ್ಠಿಯಿಟ್ಟುಕೊಂಡು ಸಮಗ್ರ ಏಳಿಗೆಗೆ ಶ್ರಮಿಸಲು ಡಾ.ಎಸ್.ಪರಮೇಶ್ ಸಮರ್ಥ ಅಭ್ಯರ್ಥಿಯಾಗಿದ್ದಾರೆಂದರು.

ಸಮಾಜದ ಮುಖಂಡರಾದ ಕೋರಿ ಮಂಜಣ್ಣ ಸಮಾಜದ ಎಲ್ಲಾ ಬಂಧುಗಳು ಡಾ.ಎಸ್.ಪರಮೇಶ್ ಮಹಾಸಭಾದ ಶಿವಕುಮಾರ್ ಮಾತನಾಡಿ, ರಾಜ್ಯದೆಲ್ಲಡೆ ಅವರನ್ನು ಆಯ್ಕೆ ಮಾಡಬೇಕೆಂದರು.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇವೆ. ಸಮಾಜದವರ ಆರೋಗ್ಯ ಕಾಳಜಿಯ ಜೊತೆಗೆ ಆರ್ಥಿಕ, ಔದ್ಯೋಗಿಕ, ಸಾಮಾಜಿಕ ಬೆಳವಣಿಗೆಗೆ ನನ್ನದೇ ಆದ ಅಳಿಲು ಸೇವೆ ಸಲ್ಲಿಸಲು ನನ್ನನೂ ಆಯ್ಕೆಮಾಡಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಸದಸ್ಯರಿಗಳಿಗೆ ವಿನಂತಿಸಿದರು ಹಾಗೂ ವೀರಶೈವ ಲಿಂಗಾಯಿತ ಸಮಾಜದ ಎಲ್ಲಾ ಎಲ್ಲ ಬಂಧುಗಳಿಗೆ ಬೆಂಬಲಿಸಲು ಮನವಿ ಮಾಡಿದರು. ಸ್ರೇಹ ಸಂಗಮ ಸಹಕಾರ ಸಂಘದ ಅಧ್ಯಕ್ಷರಾದ ಮಂಜುನಾಥ ಬಿ ಎಸ್ ಬಾವಿಕಟೆ, ತುಮಕೂರು ವೀರಶೈವ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಕೆ .ಜೆ.ರುದ್ರಪ್ಪ, ತುಮಕೂರು ಬಸವೇಶ್ವರ ಕ್ರೆಡಿಟ್ ಸೊಸೈಟಿ ಉಪಾಧ್ಯಕ್ಷರಾದ ಎಂ.ಎನ್.ಲೋಕೇಶ್

ಕರ್ಣಾಟಕ ಬ್ಯಾಂಕ್

ಆಸ್ತಿ ವಸೂಲಾತಿ ನಿರ್ವಹಣಾ ಶಾಖೆ, 1ನೇ ಮಹಡಿ, ಎಫ್ಕ್ಸಿಸಿಐ ಕಟ್ಟಡ, ಕೆಂಪೇಗೌಡ ರಸ್ತೆ, ಬೆಂಗಳೂರು-560009. ದೂರವಾಣಿ: 080-22955928(Gen)/22955929(CM) ಇ-ಮೇಲ್: blr.arm@ktkbank.com ಮೊರ್-ಸ್ಟ್ರಾಪ್ ವೆಬ್ ಸೈಟ್: www.karnatakabank.com CIN: L85110KA1924PLC001128

ಸ್ಥಿರಾಸ್ತಿ ಸ್ವತ್ತುಗಳ ಮಾರಾಟಕ್ಕೆ ಮಾರಾಟ ಸೂಚನೆ - ಮೆಗಾ ಈ-ಹರಾಜು - 22.08.2024

ಸೆಕ್ಕೂರಿಟ್ಟಿಜೀಷನ್ ಇಂಟರೆಸ್ಟ್ (ಎನ್ಫ್ರೋರ್ಸ್ಮಮಂಟ್) ನಿಯಮಗಳು, 2002ರ ನಿಯಮ 8(6)/ನಿಯಮ 9(1)ರ ನಿಬಂಧನೆಗಳನ್ನು ಓದಿಕೊಂಡು ಸೆಕ್ಕೂರಿಟ್ಟಿಜೀಷನ್ ಅಂಡ್
ರಿಕನ್ಸ್ಟ್ರಾಟ್ನ್ ಆಫ್ ಫೈನ್ನಾಯರ್ ಅಸೆಟ್ಸ್ ಅಂಡ್ ಎನ್ಫ್ರ್ಯೋರ್ಸ್ಮಮೆಂಟ್ ಆಫ್ ಸೆಕ್ಕೂರಿಟಿ ಇಂಟರೆಸ್ಟ್ ಆಕ್ಟ್ 2002ರ ಅಡಿಯಲ್ಲಿ ಸ್ಥಿರ್ಾಸ್ತ್ರಿಸ್ತ್ರಾಗಳ ಮಾರಾಟ ಸೂಚನೆ (ಈ-ಹರಾಜು).
ಸಾರ್ವಜನಿಕರಿಗೆ ಸಾರ್ವಜನಿಕವಾಗಿ ಸೂಚನೆ ಮತ್ತು ನಿರ್ದಿಷ್ಟವಾಗಿ ಸಾಲಗಾರ(ರು)ರಿಗೆ ಮತ್ತು ಜಾಮೀನುದಾರ(ರು)ರಿಗೆ ಈ ಮೂಲಕ ತಿಳಿಸುವುದೇನೆಂದರೆ ಈ ಕೆಳಗೆ ತಿಳಿಸಿದ ಸ್ಥಿರಾಸ್ತ್ರಿಸ್ನತ್ತನ್ನು ಭದ್ರತಾ ಸಾಲಗಾರರಿಗೆ ಅಡಮಾನ/ ಜಾರ್ಜ್ ಮಾಡಲಾಗಿದೆ.
ಕರ್ಣಾಟಕ ಬ್ಯಾಂಕ್ ಲಿಮಿಟಿಡ್ನ ಅಧಿಕೃತ ಅಧಿಕಾರಿಯವರಿಂದ ರಚನಾತ್ಮಕ ಸ್ವಾಧೀನತೆಯನ್ನು ತೆಗೆದುಕೊಳ್ಳಲಾಗಿದೆ. (ವಿವರಗಳನ್ನು ಈ ಕೆಳಗೆ ನೀಡಿರುವ ಕೋಷ್ಟಕದಲ್ಲಿ ತಿಳಿಸಲಾಗಿದೆ.) ಈ ಕೆಳಕಂಡ ಸಾಲಗಳ ವಸೂಲಾತಿಗಾಗಿ ಹಾಗೂ ಮುಂದಿನ ಬಡ್ಡಿ ಮತ್ತು ವೆಜ್ಜಗಳಿಗಾಗಿ ಈ ಕೆಳಗೆ ತಿಳಿಸಿದ ಸ್ಥಿರಾಸ್ತ್ರಿಸ್ನಷ್ಟನ್ನು "ಎಲ್ಲಿ ಹೇಗಿದೆಯೋ ಹಾಗೆ", "ಎಲ್ಲಿ ಏನೆದೆಯೋ ಹಾಗೆ", ಮತ್ತು "ಅಲ್ಲಿ ಏನೇ ಇರಲಿ ಹಾಗೆ" ಆಧಾರದ ಮೇಲೆ ದಿನಾಂಕ: 22.08.2024 ರಂದು ಈ ಕೆಳಗೆ ನೀಡಿರುವ ಸಮಯದಲ್ಲಿ ಮಾರಾಟ ಮಾಡಲಾಗುವುದು.

<u>ಮೀಸಲು ಬೆಲೆ ಮತ್ತು ಇಂಎಂಡಿ ಕೇವಣಿಗಳ ವಿವರಗಳು ಈ ಕೆಳಗಿನಂತಿವೆ</u>: ಇಎಂಡಿ ಡೆಪಾಸಿಟ್ಅನ್ನು ದಿನಾಂಕ: 21.08.2024 ರ ಸಂಜೆ 4.00 ಗಂಟೆ ಒಳಗೆ ಆನ್ರ್ಯೆನ್ ಪಾವತಿಯ ಮೂಲಕ ಈ ಕೆಳಗೆ ನಮೂದಿಸಿರುವ ಖಾತೆಯ ಸಂಖ್ಯೆಗೆ ಅಥವಾ ಕರ್ಣಾಟಕ ಬ್ಯಾಂಕ್

ಲಿಮಿಟೆಡ್, A/c of ಶ್ರೀ ವಿಜಯ್ ಕುಮಾರ್ ಸಿ, ಬೆಂಗಳೂರು ಪರವಾಗಿ ಡಿಡಿ ಮೂಲಕ ಸಂದಾಯ ಮಾಡಬಹುದಾಗಿದೆ.								
ಸಾಲಗಾರರು/ಅಡಮಾನದಾರರು/ ಜಾಮೀನುದಾರರು ಹೆಸರು ಮತ್ತು ವಿಳಾಸ	ಸಾಲ ಖಾತೆ ಸಂಖ್ಯೆ / ಬಾಕಿ ಮೊತ್ತ ರೂ. ಮುಂದಿನ ಬಡ್ಡಿ + ವೆಚ್ಚಗಳು	ಸ್ವಾಧೀನತೆಯ ದಿನಾಂಕ ಸ್ವಾಧೀನತೆಯ ವಿಧ	ಸ್ಥಿರಾಸ್ತಿ ಸ್ವತ್ತಿನ ವಿವರಗಳು	ಮೀಸಲು ಬೆಲೆ (ರೂ.)	ಇಡಗಂಟು ಹಣ ಠೇವಣಿ (ಇಎಂಡಿ) ರೂ.	ಹರಾಜು ಸಮಯ	ಬಿಡ್ ಮೊತ್ತ ಹೆಚ್ಚಿಸುವಿಕೆ/ ಗುಣಾಂಕ	ಶಾಖೆಯ ಹೆಸರು ಮತ್ತು ಖಾತೆ /ಐಎಫ್ಎಸ್೩ ಕೋಡ್/ ಪಾವತಿಮಾಡಬೇಕಾದ ವಿವರಗಳು
	3257001600058001 ರೂ. 2,71,50,289.22 + 30.06.2024 ರಿಂದ ಮುಂದಿನ ಬಡ್ಡಿ ಮತ್ತು ವೆಚ್ಚಗಳು.	ರಚನಾತ್ಮಕ ಸ್ವಾಧೀನ	ಶ್ರೀ ವಿಜಯ ಕುಮಾರ್ ೩ ರವರಿಗೆ ಸೇರಿದ ಎಲ್ಲಾ ಭಾಗ ಮತ್ತು ಎಭಾಗಗಳನ್ನು ಹೊಂದಿರುವ ವಾಸಯೋಗ್ಯ ಆಸ್ತಿಯ ನಂ.1299, ಎಸ್ತೀರ್ಣ 3875 ಚದರ ಅಡಿ ಅಥವಾ 360 ಚದರ ಮೀಟರ್, (ಪೂರ್ವದಿಂದ ಪಶ್ಚಿಮಕ್ಕೆ : 24 ಮೀಟರ್ಸ್ ಮತ್ತು ಉತ್ತರದಿಂದ ದಕ್ಷಿಣಕ್ಕೆ : 15 ಮೀಟರ್ಸ್) ಮತ್ತು ಅಲ್ಲಿ ಕಟ್ಟರುವ ವಾಸಯೋಗ್ಯ ತಳ+ಮೊದಲನೇ+ಎರಡನೇ+ಮೂರನೇ ಮಹಡಿ ಕಟ್ಟಡವು	7,02,75,000.00	ರೂ. 70,27,500.00	22.08.2024 ಬೆಳಗ್ಗೆ 10.50 ರಿಂದ 11.10 ರವರೆಗೆ	ರೂ. 1,00,000/–	ಕರ್ಣಾಟಕ ಬ್ಯಾಂಕ್ ಲಿಮಿಟೆಡ್ ಶಾಖೆ: ಹುಣಸೆಮಾರನಹಳ್ಳಿ ಖಾತೆ ಸಂಖ್ಯೆ: 3253500200004101 IFSC:
ಪ್ಲಾಜಾ, ಮಾಗಡಿ ಮುಖ್ಯರಸ್ತೆ ಸುಂಕದಕಟ್ಟಿ, ಬೆಂಗಳೂರು–560091. <u>ಇವರ ಇನ್ನೊಂದು ವಿಕಾಸ:</u> ನಂ.56, "ಚಂದನ" 11ನೇ ಕ್ರಾಸ್, 2ನೇ ಎ ಮೇನ್, ಮಲ್ಲತ್ತಹಳ್ಳಿ, ಎಂಪಿ ಸ್ಪೋರ್ಟ್ಸ್ ಕ್ಲಬ್ ರಸ್ತೆ, ಬೆಂಗಳೂರು–560056. ಮತ್ತು (3) ತ್ರೀಮತಿ ಪಂಕಜ ಎಂ ಎಸ್ ಕೋಂ ತ್ರೀ ಚಂದ್ರಶೇಖರ್, <u>ವಿಕಾಸ:</u> ನಂ.195, ಜ್ಞಾನಗಂಗಾನಗರ, ಪಿವಿಪಿ ಶಾಲೆ ಎದುರು, ಮಲ್ಲತ್ತಹಳ್ಳಿ, ಬೆಂಗಳೂರು–560056.	ಟಿಎಲ್ ಖಾತೆ ಸಂಖ್ಯೆ: 3257001600064301 ರೂ. 3,94,72,075.73 + 24.06.2024 ರಿಂದ		ಹೊಂದಿದ್ದು ಇದರ ಒಟ್ಟು BUA ಎಸ್ತೀರ್ಣ 13200 ಚದರ ಅಡಿ ಆಗಿದ್ದು, ಇದು ಬಿಡಿಎಯಿಂದ ರಚಿಸಲಾದ ಲೇಔಟ್, 8ನೇ ಬ್ಲಾಕ್, ಸರ್ ಎಂ ಎಶ್ವೇಶ್ವರಯ್ಯ ಲೇಔಟ್, ಮುಂದುವರೆದ ವಿಸ್ತರಣೆ, ಕುವೆಂಪು ಮುಖ್ಯ ರಸ್ತೆ, ಗಿಡದ ಕೊನೇನಹಳ್ಳಿ ಹತ್ತಿರ, ಬೆಂಗಳೂರು–560091ರಲ್ಲಿದೆ, ಸ್ವ <u>ತ್ತಿನ ಚಕ್ಕುಬಂದಿ:</u> ಪೂರ್ವಕ್ಕೆ ರಸ್ತೆ ಹತ್ತಿಮಕ್ಕೆ: ನಿವೇಶನ ಸಂಖ್ಯೆ, 1320; ಉತ್ತರಕ್ಕೆ: ನಿವೇಶನ ಸಂಖ್ಯೆ, 1300; ದಕ್ಷಿಣಕ್ಕೆ: ನಿವೇಶನ ಸಂಖ್ಯೆ, 1298.					KARB0000325

(ಸಾಲಗಾರರು/ ಅಡಮಾನುದಾರರ ಗಮನಕ್ಕೆ ಭದ್ರತಾ ಸ್ವತ್ತನ್ನು ಹಿಂದಕ್ಕೆ ಪಡೆಯಲು ಕಾಯದೆಯ ಉಪ–ವಿಭಾಗ 13(8)ರ ಅಡಿಯಲ್ಲಿ ನಮೂದಿಸಿದ ಸಮಯದ ಒಳಗೆ ಅವಕಾಶವಿರುವುದಾಗಿ ಈ ಮೂಲಕ ನಿಮ್ಮ ಗಮನಕ್ಕೆ ತರಲಾಗಿದೆ) (ಈ ಪ್ರಕಟಣೆಯನ್ನು ನಿಯಮ (8) ಉಪನಿಯಮ (6)/ನಿಯಮ (9) ಉಪನಿಯಮ (1) ಸೆಕ್ಯೂರಿಟಿ ಇಂಟರೆಸ್ಟ್ ಎನ್ಫೋರ್ಸ್ಮಮೆಂಟ್ ನಿಯಮ 2002ರಡಿಯಲ್ಲಿ ಸಾಲಗಾರರಿಗೆ/ ಜಾಮೀನುದಾರರಿಗೆ ನೀಡುವ ಪ್ರಕಟಣೆ ಎಂದು ಪರಿಗಣಿಸತಕ್ಕದ್ದು). ಮಾರಾಟದ ವಿವರಪಾದ ನಿಯಮ ಮತ್ತು ನಿಬಂಧನೆಗಳಿಗೆ, ದಯವಿಟ್ಟು ಕರ್ಣಾಟಕ ಬ್ಯಾಂಕಿನ ವೆಬ್ ಸೈಟ್ ಅಂದರೆ https://karnatakabank.com ನ ಆಕ್ಷನ್ ನೋಟೀಸು ವಿಭಾಗದಲ್ಲಿ ನೋಡಿ. ಈ-ಹರಾಜನ್ನು 05 ನಿಮಿಷಗಳ ಅನಿಯಮಿತ ವಿಸ್ತರಣೆಯೊಂದಿಗೆ ದಿನಾಂಕ : 22.08.2024 ರಂದು ಬೆಳಿಗ್ಗೆ 10.50 ರಿಂದ 11.10ರ ವರೆಗೆ https://www.auctionbazaar.com ಪೋರ್ಟಲ್ ಮೂಲಕ ನಡೆಸಲಾಗುವುದು. ಉದ್ದೇಶಿತ ಬಿಡ್ದಾರರು ತಮ್ಮ ಹೆಸರನ್ನು https://www.auctionbazaar.com ನಲ್ಲಿ ನೊಂದಾಯಿಸಿಕೊಳ್ಳಬೇಕು ಮತ್ತು ಯಾಸರ ಇಡಿ ಮತ್ತು ಪಾಸ್ ವರ್ಡ್ನನ್ನು ಉಚಿತವಾಗಿ ಪಡೆಯಬಹುದು ಮತ್ತು ಪಾ ಆರ್ಕಾ ಇಮಾರ್ಟ್ ಫೈವೇಜ್ (ಆಕ್ಷನ್ ಬಜಾರ್), 7–1–28/1/ಎ/1, ಪಾರ್ಕ್ ಅವೆನ್ಯೂ 1, ಅಮೀರ್ಪೇಟ್, ಬೇಗಂಪೇಟ್, ಹೈದರಾಬಾದ್, ಸಿಕಂದರಾಬಾದ್, ಕೆಲಂಗಾಣ, ಭಾರತ – 500016, ಸಂಪರ್ಕ ಸಂಖ್ಯೆ: 7799728999, ಇ–ಮೇಲ್: disposal.karnataka@auctionbazaar.com(ತಾತ್ಕಾಳಿಕವಾಗಿ 21.08.2024 ರಂದು) ಆರ್.ಲೈನ್ ತರಬೇತಿಯನ್ನು ಪಡೆಯಬಹುದು.
ದಿನಾಂಕ: 16.07.2024

ಕರ್ಣಾಟಕ ಬ್ಯಾಂಕ್ ಲಿಮಿಟೆಡ

